

ಕರ್ನಾಟಕ ಲೋಕಾಯುಕ್ತ

ಸಂಖ್ಯೆ: ಕಂಪ್ಲೆಂಟ್\ಉಪಲೋಕ್\ಬಿಡಿ\83\2018\ಉನಿವಿ-4

ಬಹುಮಹಡಿಗಳ ಕಟ್ಟಡ,
ಡಾ||ಬಿ.ಆರ್.ಅಂಭೇಡ್ಕರ್ ವೀಧಿ,
ಬೆಂಗಳೂರು, ದಿನಾಂಕ: 16/08/2019

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 12(3)ರ ಅನ್ವಯ ವರದಿ

ವಿಷಯ: ಸರ್ಕಾರಿ ನೌಕರರಾದ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕ್ ಅಗರ ಗ್ರಾಮ ಪಂಚಾಯತ್‌ನ 1) ಅಧ್ಯಕ್ಷರಾಗಿದ್ದ ಶ್ರೀ.ಎಂ.ಎನ್.ಬಲರಾಮಗೌಡ ಮತ್ತು 2) ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ.ಜಿ.ವರದರಾಜು ರವರುಗಳ ದುರ್ನಡತೆಯ ಬಗ್ಗೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕ್ ಚೇಳೂರು ಹೋಬಳಿ ಪುಲಗಲ್ಲು ಅಂಚೆ ಊದವಾರಪಲ್ಲಿ ಗ್ರಾಮ ನಿವಾಸಿಯಾದ ಶ್ರೀ.ವಿ.ರಾಮಕೃಷ್ಣಪ್ಪ ಬಿನ್ ಲೇಟ್.ಆಂಜನೇಯಲು (ಇನ್ನು ಮುಂದೆ, 'ದೂರುದಾರರು' ಎಂದು ಕರೆಯಲ್ಪಡುತ್ತಾರೆ) ರವರು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕ್ ಅಗರ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ.ವಿದ್ಯಾರಾಣಿ (ಇನ್ನು ಮುಂದೆ '1ನೇ ಎದುರುದಾರರು' ಎಂದು ಕರೆಯಲ್ಪಡುತ್ತಾರೆ) ರವರ ವಿರುದ್ಧದ ಕರ್ತವ್ಯ ಲೋಪದ ಬಗ್ಗೆ ನೀಡಿದ ದೂರನ್ನು ಕರ್ನಾಟಕ ಲೋಕಾಯುಕ್ತ ಕಾಯಿದೆ, ಕಲಂ 9ರಡಿ ತನಿಖೆಗೆ ತೆಗೆದುಕೊಂಡಿದೆ.

2. ದೂರಿನ ಸಂಕ್ಷಿಪ್ತ ವಿವರಣೆ:-

13ನೇ ಹಣಕಾಸು ಯೋಜನೆ ಅಡಿ ದಿ:08/02/13 ರಿಂದ 25/05/2014 ರವರೆಗೆ ಎಷ್ಟು ಹಣ ಬಂದಿದೆ? ಬಂದಿರುವ ಹಣವನ್ನು ಯಾವ ಕಾಮಗಾರಿಗಳಿಗೆ ಖರ್ಚು ಮಾಡಿದೆ? ಕ್ರಿಯಾ ಯೋಜನೆ, ಬ್ಯಾಂಕ್ ಫಾರ್ ಶೀಟ್, ನಗದು ಪುಸ್ತಕ ಮತ್ತು ಪ್ರೋಚರ್‌ಗಳನ್ನು ಕೇಳಿದಾಗ್ಯೂ ಎದುರುದಾರರು ಬ್ಯಾಂಕ್ ಫಾರ್ ಶೀಟ್‌ನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ನಗದು ವಹಿ ಮತ್ತು ಪ್ರೋಚರ್‌ಗಳನ್ನು ನೀಡಿಲ್ಲ. ದಾಖಲೆಗಳನ್ನು ನೀಡಿದರೆ ಅಕ್ರಮ ಬಯಲಿಗೆ ಬರುತ್ತದೆಂದು ದಾಖಲೆಗಳನ್ನು ಗೌಪ್ಯವಾಗಿ ಇರಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆಯೆಂದು ಹೇಳಿದ್ದಾರೆ.

3. ದೂರಿಗೆ ಎದುರುದಾರರಿಂದ ಆಕ್ಷೇಪಣೆಯನ್ನು ಕೇಳಲಾಗಿ, ಎದುರುದಾರರು ತಮ್ಮ ಆಕ್ಷೇಪಣೆಯಲ್ಲಿ-

ದಿನಾಂಕ:08/02/13 ರಿಂದ 25/05/14ರ ಅವಧಿಯಲ್ಲಿ ತಾವು ಅಗರ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯ ನಿರ್ವಹಿಸಿಲ್ಲ. ಸದರಿ ಪಂಚಾಯತ್‌ನಲ್ಲಿ ತಮ್ಮ ಕರ್ತವ್ಯದ ವರದಿ ದಿನಾಂಕ:20/12/13 ಆಗಿದೆ. ನಂತರ, ದಿನಾಂಕ:23/12/13 ರಿಂದ 15/03/14ರವರೆಗೆ ಬುನಾದಿ ತರಬೇತಿಯನ್ನು ಪಡೆದು ದಿನಾಂಕ:18/03/14ರಂದು ಪೂರ್ವಾಹ್ನ ಮುಡಿಯನೂರು ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಸುಮಾರು ಒಂದು ವರ್ಷ ಕರ್ತವ್ಯ ನಿರ್ವಹಿಸಿರುವುದಾಗಿ ಹೇಳಿದ್ದಾರೆ.

4. ಎದುರುದಾರರ ಆಕ್ಷೇಪಣೆಗೆ ದೂರುದಾರರಿಂದ ಪ್ರತ್ಯುತ್ತರವನ್ನು ಕೇಳಲಾಗಿ, ದೂರುದಾರರು ತಮ್ಮ ಪ್ರತ್ಯುತ್ತರದಲ್ಲಿ -

ಬ್ಯಾಂಕ್ ಪಾಸ್ ಶೀಟ್ ಪ್ರಕಾರ ದೂರಿನಲ್ಲಿ ಹೇಳಿದ ಅವಧಿಯಲ್ಲಿ 13ನೇ ಹಣಕಾಸು ಯೋಜನೆ ಅಡಿ ಅಗರ ಗ್ರಾಮ ಪಂಚಾಯತ್‌ಗೆ ₹39,07,552/- ಜಮಾ ಆಗಿದ್ದು, ಪೂರ್ತಿ ಹಣ ಖರ್ಚಾಗಿದೆ. ಖರ್ಚು ಮಾಡಿದ ಹಣಕ್ಕೆ ವೋಚರ್‌ಗಳು, ನಗದು ವಹಿ ಇತ್ಯಾದಿ ಕೇಳಿದಾಗ ಕೊಟ್ಟಿಲ್ಲವೆಂದು ಹೇಳಿದ್ದಾರೆ.

5. ದಿ:08/02/13 ರಿಂದ 25/05/14ರ ಅವಧಿಯಲ್ಲಿ ಮುಳಬಾಗಿಲು ತಾಲ್ಲೂಕ್ ಅಗರ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸಿದ ಅಧ್ಯಕ್ಷರಾಗಿದ್ದ ಶ್ರೀ.ಎಂ.ಎನ್.ಬಲರಾಮಗೌಡ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀ.ಜಿ.ವರದರಾಜುಲು (ಎನ್.ವರದರಾಜು) ರವರುಗಳನ್ನು 2 ಮತ್ತು 3ನೇ ಎದುರುದಾರರುಗಳನ್ನಾಗಿ ಮುಖಪುಟದಲ್ಲಿ ನೇರಿಸಿ, ಸದರಿಯವರುಗಳಿಂದ ದೂರಿಗೆ ಆಕ್ಷೇಪಣೆಗಳನ್ನು ಕೇಳಲಾಯಿತು.

6. ಎರಡನೇ (2ನೇ) ಎದುರುದಾರರು ತಮ್ಮ ಸೇವಾ ವಿವರ ಮತ್ತು ದಾಖಲೆಗಳನ್ನು ಮಾತ್ರ ಸಲ್ಲಿಸಿದ್ದು, ಆಕ್ಷೇಪಣೆಯನ್ನು ಸಲ್ಲಿಸಿಲ್ಲ.

7. ಮೂರನೇ (3ನೇ) ಎದುರುದಾರರು ತಮ್ಮ ಆಕ್ಷೇಪಣೆಯಲ್ಲಿ, ತಾವು ಯಾವುದೇ ಅಕ್ರಮವನ್ನು ಎಸಗಿಲ್ಲವೆಂದು ಹೇಳಿದ್ದಾರೆ.

8. ಕಡತ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಕಂಡು ಬರುವ ಅಂಶಗಳೇನೆಂದರೆ:

1) ಮುಳಬಾಗಿಲು ತಾಲ್ಲೂಕ್ ಅಗರ ಗ್ರಾಮ ಪಂಚಾಯತ್‌ನ 13ನೇ ಹಣಕಾಸು ಯೋಜನೆಯ ಖಾತೆಯಿಂದ ಫೆಬ್ರವರಿ, 2013 ರಿಂದ ಮೇ, 2014ರ ಅವಧಿಯಲ್ಲಿ ಖರ್ಚು ಮಾಡಲಾದ ಹಣದ ವಿವರಗಳು ಈ ಕೆಳಕಂಡಂತಿದೆ -

ಕ್ರ. ಸಂ.	ದಿನಾಂಕ	ಚೆಕ್ ಸಂಖ್ಯೆ	ಜಮಾ ಆದ ಹಣ ₹ ಗಳಲ್ಲಿ
1	08/02/2013	467671	21400.00
2	08/03/2013	467672	14100.00
3	14/03/2013	467673	11539.00
4	26/03/2013	467675	28483.00
5	26/03/2013	467676	28483.00
6	26/03/2013	467677	46944.00
7	28/03/2013	467678	100000.00
8	30/03/2013	467679	50235.00
9	30/03/2013	467680	30580.00
10	02/04/2013	467674	70638.00
11	04/04/2013	407801	76850.00
12	04/04/2013	407802	18500.00
13	04/04/2013	407803	15000.00
14	09/04/2013	407804	91580.00
15	26/04/2013	407805	25680.00
16	09/05/2013	407806	32500.00
17	27/06/2013	407807	22207.00
18	27/06/2013	407808	21315.00
19	23/07/2013	407809	15850.00
20	23/07/2013	407810	15925.00
21	25/07/2013	407813	7800.00
22	26/07/2013	407811	14650.00
23	26/07/2013	407812	15570.00
24	10/08/2013	407814	6000.00
25	28/08/2013	407815	18550.00
26	28/08/2013	407817	15400.00

322

27	28/08/2013	407818	7802.00
28	29/08/2013	407819	26650.00
29	03/09/2013	407822	3000.00
30	07/09/2013	407823	4872.00
31	07/09/2013	407824	4872.00
32	07/09/2013	407825	4872.00
33	12/09/2013	407820	12790.00
34	13/09/2013	468801	4872.00
35	13/09/2013	468802	4872.00
36	13/09/2013	468804	4872.00
37	13/09/2013	468805	28575.00
38	16/09/2013	468806	14932.00
39	17/09/2013	407816	19450.00
40	17/09/2013	407821	33331.00
41	19/09/2013	468803	4872.00
42	21/09/2013	468809	4872.00
43	24/09/2013	25401	24050.00
44	24/09/2013	468807	4872.00
45	24/09/2013	468808	4872.00
46	24/09/2013	468810	25200.00
47	08/10/2013	25406	4872.00
48	10/10/2013	25404	4872.00
49	10/10/2013	25405	4872.00
51	11/10/2013	25402	6060.00
52	05/11/2013	25410	4872.00
53	05/11/2013	25411	4872.00
54	05/11/2013	25412	4872.00
55	05/11/2013	25413	4872.00
56	05/11/2013	25414	7550.00
57	16/11/2013	25415	9796.00
58	29/11/2013	25408	198502.00
59	06/12/2013	25420	4872.00
60	07/12/2013	25417	4872.00
61	07/12/2013	25419	4872.00

62	09/12/2013	25416	4872.00
63	09/12/2013	25418	4872.00
64	13/12/2013	25421	3641.00
65	13/12/2013	25422	9052.00
66	13/12/2013	25423	18000.00
67	20/12/2013	25424	11000.00
68	21/12/2013	25425	26700.00
69	18/01/2014	25426	9700.00
70	23/01/2014	25427	8700.00
71	20/02/2014	25429	4350.00
72	20/02/2014	25430	4350.00
73	03/03/2014	25432	14550.00
74	04/03/2014	25433	7065.00
75	11/03/2014	25435	1203.00
76	14/03/2014	25434	3100.00
77	18/03/2014	25431	17200.00
78	18/03/2014	25436	8600.00
79	18/03/2014	25437	11350.00
80	18/03/2014	25438	7450.00
81	18/03/2014	25439	5800.00
82	20/03/2014	25440-ಸೆಲ್ಫ್	2000.00
83	28/03/2014	25441	7675.00
84	21/04/2014	25442	1392.00
85	23/04/2014	25443	37750.00
86	05/05/2014	25403	4872.00
87	05/05/2014	25444	5100.00
88	05/05/2014	25445	6300.00
89	20/05/2014	25446	7441.00
90	21/05/2014	25448	86140.00
91	22/05/2014	25447	59010.00
ಒಟ್ಟು ಮೊತ್ತ			1730142.00

- 2) 2013-14ನೇ ಸಾಲಿನ ಡಿಸಿ ಬಿಲ್ ವಹಿ, ನಗದು ಬಿಲ್ \ ಟ್ಯಾಕ್ಸ್ ಇನ್‌ವಾಯ್ಸ್, ಹಣ ಸಂದಾಯ ರಸೀದಿ, ಬ್ಯಾಂಕ್ ತಃಖ್ತೆ, 2013-14 ಮತ್ತು 2014-15ನೇ ಸಾಲಿನ ಕ್ರಿಯಾ ಯೋಜನೆ ಮುಂತಾದ ದಾಖಲೆಗಳ ಪ್ರತಿಗಳು ಲಭ್ಯವಿದೆ;
- 3) ಚೆಕ್ ಸಂಖ್ಯೆ, ಮೊತ್ತ ಮತ್ತು ದಿನಾಂಕ ನಮೂದಿರುವ ಬಿಲ್ಲು \ ಟ್ಯಾಕ್ಸ್ ಇನ್‌ವಾಯ್ಸ್‌ಗಳು [ಮೇಲಿನ ಉಪ ಖಂಡಿಕೆ-1ರ ಕ್ರಮ ಸಂಖ್ಯೆವಾರು]:

- i) ಕ್ರಮ ಸಂಖ್ಯೆ-4 ಖರ್ಚಿಗೆ ಸಂಬಂಧಿಸಿದ ಅಂದಾಜು ಪಟ್ಟಿ, ಗುತ್ತಿಗೆ ಕರಾರು ಮತ್ತು ಬಿಲ್ಲಿನ ಪ್ರತಿ ಲಭ್ಯವಿದೆ. ಸದರಿ ದಾಖಲೆಗಳು ಅಗರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಿಸ್ಟರ್ನ್ (ನೀರಿನ ಟ್ಯಾಂಕ್) ಅಳವಡಿಸುವ ಕಾಮಗಾರಿ (ಅಂದಾಜು ಮೊತ್ತ ₹30,000/-) ಗೆ ಸಂಬಂಧಿಸಿದ್ದು, ತುಂಡು ಗುತ್ತಿಗೆ ಕರಾರು ಸಂಖ್ಯೆ-11 ದಿನಾಂಕ:21/09/2012ರಲ್ಲಿ ಸದರಿ ಕಾಮಗಾರಿಯನ್ನು ಶ್ರೀ.ಸಿ.ರಾಜಣ್ಣ, 3ನೇ ದರ್ಜೆ ಗುತ್ತಿಗೆದಾರರಿಗೆ ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರಿಗೆ ₹29,983/-ಗಳಿಗೆ ವಹಿಸಿದೆ. ಸದರಿ ಕಾಮಗಾರಿಯ ಅಳತೆಯನ್ನು ಅಳತೆ ವಹಿ ಸಂಖ್ಯೆ:3158ರ ಪುಟ ಸಂಖ್ಯೆ:41 ರಿಂದ 43ರಲ್ಲಿ ದಾಖಲಿಸಿ, ಕಾಮಗಾರಿಯನ್ನು ತೃಪ್ತಿಕರವಾಗಿ ನಿರ್ವಹಿಸಿದೆಯೆಂದು ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರು ಪ್ರಮಾಣೀಕರಿಸಿದ್ದಾರೆ. ಕಾಮಗಾರಿಯ ಬಾಬು ದಿ:24/03/13ರಂದು ₹28,483/-ಗಳನ್ನು ಗುತ್ತಿಗೆದಾರರಿಗೆ 2 ಮತ್ತು 3ನೇ ಎದುರುದಾರರು ನೀಡಿದ್ದಾರೆ. ಬಿಲ್ಲಿಗೆ 2ನೇ ಎದುರುದಾರರು ಸಹಿ ಮಾಡಿಲ್ಲ;
- ii) ಕ್ರಮ ಸಂಖ್ಯೆ-5 ಖರ್ಚಿಗೆ ಸಂಬಂಧಿಸಿದ ಅಂದಾಜು ಪಟ್ಟಿ, ಗುತ್ತಿಗೆ ಕರಾರು ಮತ್ತು ಬಿಲ್ಲಿನ ಪ್ರತಿ ಲಭ್ಯವಿದೆ. ಸದರಿ ದಾಖಲೆಗಳು ಅಗರ ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಸಿಸ್ಟರ್ನ್ (ನೀರಿನ ಟ್ಯಾಂಕ್) ಅಳವಡಿಸುವ ಕಾಮಗಾರಿ (ಅಂದಾಜು ಮೊತ್ತ ₹30,000/-) ಗೆ ಸಂಬಂಧಿಸಿದ್ದು, ತುಂಡು ಗುತ್ತಿಗೆ ಕರಾರು ಸಂಖ್ಯೆ-10 ದಿನಾಂಕ:20/09/2012ರಲ್ಲಿ ಸದರಿ ಕಾಮಗಾರಿಯನ್ನು ಶ್ರೀ.ಸಿ.ರಾಜಣ್ಣ, 3ನೇ ದರ್ಜೆ ಗುತ್ತಿಗೆದಾರರಿಗೆ ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರಿಗೆ ₹29,983/-ಗಳಿಗೆ ವಹಿಸಿದೆ. ಸದರಿ ಕಾಮಗಾರಿಯ ಅಳತೆಯನ್ನು ಅಳತೆ ವಹಿ ಸಂಖ್ಯೆ:3158ರ ಪುಟ ಸಂಖ್ಯೆ:38 ರಿಂದ 40ರಲ್ಲಿ ದಾಖಲಿಸಿ, ಕಾಮಗಾರಿಯನ್ನು ತೃಪ್ತಿಕರವಾಗಿ ನಿರ್ವಹಿಸಿದೆಯೆಂದು ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರು ಪ್ರಮಾಣೀಕರಿಸಿದ್ದಾರೆ. ಕಾಮಗಾರಿಯ ಬಾಬು ದಿ:24/03/13ರಂದು ₹28,483/-ಗಳನ್ನು ಗುತ್ತಿಗೆದಾರರಿಗೆ 2 ಮತ್ತು 3ನೇ ಎದುರುದಾರರು ನೀಡಿದ್ದಾರೆ. ಬಿಲ್ಲಿಗೆ 2ನೇ ಎದುರುದಾರರು ಸಹಿ ಮಾಡಿಲ್ಲ;
- iii) ಕ್ರಮ ಸಂಖ್ಯೆ-6 ಖರ್ಚಿಗೆ ಸಂಬಂಧಿಸಿದ ಅಂದಾಜು ಪಟ್ಟಿ, ಗುತ್ತಿಗೆ ಕರಾರು ಮತ್ತು ಬಿಲ್ಲಿನ ಪ್ರತಿ ಲಭ್ಯವಿದೆ. ಸದರಿ ದಾಖಲೆಗಳು ಮಂಡಿಕಲ್ ಗ್ರಾಮದ ನೀರಿನ ಟ್ಯಾಂಕ್‌ನಿಂದ ಎಸ್‌ಸಿ ಕಾಲೋನಿವರೆಗೆ ಪೈಪ್‌ಲೈನ್ ಕಾಮಗಾರಿ (ಅಂದಾಜು ಮೊತ್ತ ₹50,000/-) ಗೆ ಸಂಬಂಧಿಸಿದ್ದು,

ತುಂಡು ಗುತ್ತಿಗೆ ಕರಾರು ಸಂಖ್ಯೆ-9 ದಿನಾಂಕ:20/09/2012ರಲ್ಲಿ ಸದರಿ ಕಾಮಗಾರಿಯನ್ನು ಶ್ರೀ.ಸಿ.ರಾಜಣ್ಣ, 3ನೇ ದರ್ಜೆ ಗುತ್ತಿಗೆದಾರರಿಗೆ ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರಿಗೆ ₹49,415/-ಗಳಿಗೆ ವಹಿಸಿದೆ. ಸದರಿ ಕಾಮಗಾರಿಯ ಅಳತೆಯನ್ನು ಅಳತೆ ವಹಿ ಸಂಖ್ಯೆ:3158ರ ಪುಟ ಸಂಖ್ಯೆ:36 ಮತ್ತು 37ರಲ್ಲಿ ದಾಖಲಿಸಿ, ಕಾಮಗಾರಿಯನ್ನು ತೃಪ್ತಿಕರವಾಗಿ ನಿರ್ವಹಿಸಿದೆಯೆಂದು ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮುಳಬಾಗಿಲು ರವರು ಪ್ರಮಾಣೀಕರಿಸಿದ್ದಾರೆ. ಕಾಮಗಾರಿಯ ಬಾಬು ದಿ:24/03/13ರಂದು ₹46,944/-ಗಳನ್ನು ಗುತ್ತಿಗೆದಾರರಿಗೆ 2 ಮತ್ತು 3ನೇ ಎದುರುದಾರರು ನೀಡಿದ್ದಾರೆ. ಬಿಲ್ಲಿಗೆ 2ನೇ ಎದುರುದಾರರು ಸಹಿ ಮಾಡಿಲ್ಲ;

- iv) ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ನ ಲೆಕ್ಕಪತ್ರ ಮತ್ತು ಬಡ್ಡೆಟ್) ನಿಯಮಾವಳಿಗಳು, 2006ರ ನಿಯಮ 86ರನ್ವಯ ₹25,000/-ಕ್ಕೂ ಮೇಲ್ಪಟ್ಟ ಮತ್ತು ₹4 ಲಕ್ಷ ಮೀರದ ಅಂದಾಜಿನ ಕಾಮಗಾರಿಗಳ ಚೆಕ್ ಮೆಷರ್‌ಮೆಂಟನ್ನು ಪಂಚಾಯತ್‌ನ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಜಂಟಿಯಾಗಿ ಮಾಡಬೇಕೆಂದು ಮತ್ತು ಆ ಬಗ್ಗೆ ಅಳತೆ ವಹಿಯಲ್ಲಿ ದಾಖಲಿಸ ಬೇಕೆಂದು. ಆದರೆ, ಮೇಲಿನ ಉಪ ಖಂಡಿಕೆ 3(i ರಿಂದ iii)ರ ಕಾಮಗಾರಿಗಳ ಚೆಕ್ ಮೆಷರ್‌ಮೆಂಟನ್ನು 2ನೇ ಎದುರುದಾರರು ಮಾಡಿಲ್ಲ;
- v) ಕ್ರಮ ಸಂಖ್ಯೆ-7 ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ:27/03/13ರ ಚೆಕ್ ಸಂಖ್ಯೆ:467678 ಮೊತ್ತ ₹1ಲಕ್ಷ ಲಭ್ಯವಿದ್ದು, ಸದರಿ ಚೆಕ್ ಅನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ್ ಪಂಚಾಯತ್, ಮುಳಬಾಗಿಲು ರವರಿಗೆ 2 ಮತ್ತು 3ನೇ ಎದುರುದಾರರು ನೀಡಿದ ಬಗ್ಗೆ ವಿವರಣೆ ಇಲ್ಲ;
- vi) ಕ್ರಮ ಸಂಖ್ಯೆ-10ರ ಖರ್ಚಿಗೆ ಸಂಬಂಧಿಸಿದಂತೆ ಮೆ||ರೆಡ್ಡಿ ಎಲೆಕ್ಟ್ರಿಕಲ್ಸ್, ಮುಳಬಾಗಿಲು ಸಂಸ್ಥೆಯ ನಗದು \ ಕ್ರೆಡಿಟ್ ಬಿಲ್ ಸಂಖ್ಯೆ:454 ದಿನಾಂಕ:21/03/13 ಮೊತ್ತ ₹42,210/- ಮತ್ತು ನಗದು \ ಕ್ರೆಡಿಟ್ ಬಿಲ್ ಸಂಖ್ಯೆ:459 ದಿನಾಂಕ:23/03/13 ಮೊತ್ತ ₹28,428/-ಗಳು ಲಭ್ಯವಿದೆ. ಎರಡು ಬಿಲ್ಲುಗಳಿಗೆ ಸೇರಿ ಒಂದೇ ಚೆಕ್ ಅನ್ನು ನೀಡಿದೆ;
- vii) ಕ್ರಮ ಸಂಖ್ಯೆ-11ರ ಖರ್ಚಿಗೆ ಸಂಬಂಧಿಸಿದ ಚೆಕ್ ಅನ್ನು ಅಗರ, ಬೋವಿ ಹಳ್ಳಿ, ಬಿಲ್ಲುಪಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿನ ಬಿಡಿ ಭಾಗಗಳು ಮತ್ತು ಕೇಬಲ್ ವೈರ್ ಖರೀದಿ ಬಾಬು ಶ್ರೀ.ಮುಸ್ತಾಕ್ ಅಹಮ್ಮದ್ ರವರಿಗೆ ನೀಡಿರುವುದು ಡಿಸಿ ಬಿಲ್‌ನ ವಹಿಯಲ್ಲಿ ದಾಖಲಾಗಿದೆ. ಸದರಿ ಖರ್ಚಿಗೆ ಸಂಬಂಧಿಸಿದ ದಾಖಲೆಗಳಿಲ್ಲ;
- viii) ಕ್ರಮ ಸಂಖ್ಯೆ-14ರ ಮೊತ್ತವನ್ನು ಶೇ.22.75 ಎಸ್‌ಸಿ\ಎಸ್‌ಟಿ ಅಭಿವೃದ್ಧಿಗಾಗಿ ಪಂಚಾಯತ್ ಉಳಿತಾಯ ಖಾತೆ ಸಂಖ್ಯೆ:10732100013136ಗೆ ದಿ:09/04/13ರಂದು ಜಮಾ ಮಾಡಿದ ಬಗ್ಗೆ ಕೌಂಟರ್‌ಫಾಯಿಲ್‌ನ ಪ್ರತಿ ಲಭ್ಯವಿದೆ;
- ix) ಕ್ರಮ ಸಂಖ್ಯೆ-17ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ವಾಸವಿ ಎಲೆಕ್ಟ್ರಿಕಲ್ ಸ್ಟೋರ್ಸ್, ಚಿಕ್ಕಪೇಟೆ, ಬೆಂಗಳೂರು ರವರ ನಗದು \ ಕ್ರೆಡಿಟ್ ಬಿಲ್ ಸಂಖ್ಯೆ:3234 ದಿ:05/05/12 ₹22,207/-ಗಳಿಗೆ

₹22,207/-ಗಳಿಗೆ ಲಭ್ಯವಿದ್ದು, ಯಾವುದರ ಬಾಬು ಸದರಿ ಚೆಕ್ ಅನ್ನು ನೀಡಿದೆಯೆಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿಲ್ಲ;

- x) ಕ್ರಮ ಸಂಖ್ಯೆ-18ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ವಾಸವಿ ಎಲೆಕ್ಟ್ರಿಕಲ್ ಸ್ಟೋರ್ಸ್, ಚಿಕ್ಕಪೇಟೆ, ಬೆಂಗಳೂರು ರವರ ನಗದು \ ಕ್ರೆಡಿಟ್ ಬಿಲ್ ಸಂಖ್ಯೆ:3233 ದಿ:05/05/12 ₹21,315/-ಗಳಿಗೆ ಲಭ್ಯವಿದ್ದು, ಯಾವುದರ ಬಾಬು ಸದರಿ ಚೆಕ್ ಅನ್ನು ನೀಡಿದೆಯೆಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿಲ್ಲ;
- xi) ಕ್ರಮ ಸಂಖ್ಯೆ-21ರ ಖರ್ಚಿಗೆ ಸಂಬಂಧಿಸಿದಂತೆ ಹಣ ಸಂದಾಯ ರಸೀದಿ ದಿ:24/07/13 ಮಾತ್ರವಿದ್ದು, ಶ್ರೀ.ಟಿ.ಎನ್.ಶ್ರೀನಿವಾಸ ಮತ್ತು ಶ್ರೀ.ವೆಂಕಟಸ್ವಾಮಿ ರವರಿಗೆ ಪೈಪ್‌ಲೈನ್ ದುರಸ್ತಿಗಾಗಿ ಕೂಲಿ ಹಣ ಪಾವತಿಗಾಗಿ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xii) ಕ್ರಮ ಸಂಖ್ಯೆ-22ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಗಂಗಾ ಇಂಜಿನಿಯರಿಂಗ್ ವರ್ಕ್ಸ್ ಸಬ್ ಮರ್ಸಿಬಲ್, ಮೋಟಾರ್ ರಿಪೈರಿಂಗ್ ಮತ್ತು ಪಂಪ್ ರಿಪೇರ್ ವರ್ಕ್ಸ್ ಸಂಸ್ಥೆಯ ನಗದು ಬಿಲ್ ಸಂಖ್ಯೆ-3 ದಿನಾಂಕ:16/07/13 ಮೊತ್ತ ₹9,250/- ಮತ್ತು ಸಂಖ್ಯೆ ನಮೂದಿರದ ನಗದು ಬಿಲ್ ದಿನಾಂಕ:16/07/13 ಮೊತ್ತ ₹5,400/- ಲಭ್ಯವಿದೆ. ಕೊಲಾದೇವಿ ಗ್ರಾಮದ ಪಂಪ್ ಮೋಟಾರ್ ರಿಪೇರಿ ಮತ್ತು ಎತ್ತಿದ್ದು ಹಾಗೂ ಇಳಿಸಿದ್ದೆಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಎರಡು ಬಿಲ್ಲುಗಳಿಗೆ ಸೇರಿ ಒಂದೇ ಚೆಕ್ ಅನ್ನು ನೀಡಿದೆ;
- xiii) ಕ್ರಮ ಸಂಖ್ಯೆ-24ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಚರಂಡಿಗಳ ಸ್ವಚ್ಛತೆಗಾಗಿ ಶ್ರೀ.ವೆಂಕಟಪ್ಪ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xiv) ಕ್ರಮ ಸಂಖ್ಯೆ-29ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಕೊಳವೆ ಬಾವಿಗೆ ಕೇಬಲ್ ವೈರ್ ಮತ್ತು ಜಾಯಿಂಟ್ ಹಾಕಲು ಕೂಲಿ ಬಾಬು ಎಂದು ಡಿಸಿ ಬಿಲ್ ವಹಿಯಲ್ಲಿ ನಮೂದಿಸಿದೆ. ಸದರಿ ಹಣವನ್ನು ಯಾರಿಗೆ ಪಾವತಿಸಿದೆ? ಮತ್ತು ಸ್ವೀಕೃತಿದಾರರ ಸಹಿ ರಸೀದಿಯಲ್ಲಿ ಇಲ್ಲ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xv) ಕ್ರಮ ಸಂಖ್ಯೆ-30ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಜಿ.ಎನ್.ವೆಂಕಟೇಶಪ್ಪ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xvi) ಕ್ರಮ ಸಂಖ್ಯೆ-31ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಜಿ.ಎನ್.ಸುಬ್ರಮಣಿ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;

- xvii) ಕ್ರಮ ಸಂಖ್ಯೆ-32ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಗಂಗಾಧರ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xviii) ಕ್ರಮ ಸಂಖ್ಯೆ-47ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಸ್ವಚ್ಛತೆ ಕೂಲಿ ಬಾಬು ಶ್ರೀ.ಸೈಯ್ಯದ್‌ಮೆಹಬೂಬ್ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xix) ಕ್ರಮ ಸಂಖ್ಯೆ-48ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಸ್ವಚ್ಛತೆ ಕೂಲಿ ಬಾಬು ಶ್ರೀ.ನೌಷಾದ್ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xx) ಕ್ರಮ ಸಂಖ್ಯೆ-49ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಸ್ವಚ್ಛತೆ ಕೂಲಿ ಬಾಬು ಶ್ರೀ.ಚಾಂದ್‌ಪಾಷ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ.
- xxi) ಕ್ರಮ ಸಂಖ್ಯೆ-51ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿ ಮತ್ತು ಕೂಲಿ ಬಾಬು ಶ್ರೀ.ಎಂ.ಈ.ನಾಗರಾಜ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxii) ಕ್ರಮ ಸಂಖ್ಯೆ-52ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಸೈಫುಲ್ಲಾ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xxiii) ಕ್ರಮ ಸಂಖ್ಯೆ-53ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಷಫಿ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xxiv) ಕ್ರಮ ಸಂಖ್ಯೆ-54ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಇಸ್ಮಾಯಿಲ್ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;

- xxv) ಕ್ರಮ ಸಂಖ್ಯೆ-55ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಚಾಂದ್ ಪಾಷ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xxvi) ಕ್ರಮ ಸಂಖ್ಯೆ-56ರ ಖರ್ಚಿಗೆ ಸಂಬಂಧಿಸಿದಂತೆ ಎಸ್‌ಆರ್‌ಕೆ ಎಲೆಕ್ಟ್ರಿಕಲ್ಸ್, ಮುಳಬಾಗಿಲು ಸಂಸ್ಥೆಯ ದಿ:12/10/13ರ ನಗದು ಕ್ರೆಡಿಟ್ ಬಿಲ್ ಸಂಖ್ಯೆ:2190 ₹7,550/- ಗೇಟ್ ವಾಲ್ ಮತ್ತು ಇತರೆ ಬಿಡಿ ಭಾಗಗಳ ಖರೀದಿ ಬಾಬು ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxvii) ಕ್ರಮ ಸಂಖ್ಯೆ-58ರ ಮೊತ್ತವನ್ನು ಶೇ.25 ಕ್ಕೆ ವರ್ಗಾವಣೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ಮೊತ್ತ ಉಳಿತಾಯ ಖಾತೆ ಸಂಖ್ಯೆ:13136ಗೆ ಜಮಾ ಮಾಡಿದೆಯೆಂದು ಬ್ಯಾಂಕ್ ತಃಖ್ತೆಯಲ್ಲಿ ಕಂಡು ಬಂದಿದೆ;
- xxviii) ಕ್ರಮ ಸಂಖ್ಯೆ-59ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಬಿ.ಶ್ರೀನಿವಾಪ್ಪ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxix) ಕ್ರಮ ಸಂಖ್ಯೆ-60ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಎಂ.ಎನ್.ವೆಂಕಟೇಶಪ್ಪ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxx) ಕ್ರಮ ಸಂಖ್ಯೆ-61ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಜಮೀಲಾಬೀ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿಯವರು ಸದರಿ ರಸೀದಿಯನ್ನು ನೀಡಿದ್ದಾರೆಂದು ಹೇಳಲು ಅವರ ಸಹಿ ಇಲ್ಲ;
- xxxii) ಕ್ರಮ ಸಂಖ್ಯೆ-62ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಭಾರ್ಗವ ರಾಮ್ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxxiii) ಕ್ರಮ ಸಂಖ್ಯೆ-63ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಶ್ರೀ.ಮತಿ.ನಾರಾಯಣಮ್ಮ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxxiiii) ಕ್ರಮ ಸಂಖ್ಯೆ-64ರ ಖರ್ಚಿಗೆ ಸಂಬಂಧಿಸಿದಂತೆ ಹಿಂದೂಸ್ತಾನ್ ಹಾರ್ಡ್‌ವೇರ್ಸ್ & ಎಲೆಕ್ಟ್ರಿಕಲ್ಸ್‌ನ ದಿ:28/09/13ರ ಬಿಲ್ ಸಂಖ್ಯೆ:1101 ₹1,125.53ಗಳಿಗೆ ಹಾಗೂ ಹರೀಶ್ ಹಾರ್ಡ್‌ವೇರ್ಸ್ ಸ್ಟೋರ್ಸ್‌ನ ದಿ:29/11/13ರ ಬಿಲ್ ಸಂಖ್ಯೆ:3043 ₹1,171/-ಗಳಿಗೆ ಇದೆ. ಬೇರೆ ಬೇರೆ ಸಂಸ್ಥೆಗಳ ಎರಡು ಬಿಲ್ಲುಗಳಿಗೆ ಸೇರಿ ಒಂದೇ ಚೆಕ್ ಅನ್ನು ನೀಡಿದೆ;

- xxxiv) ಕ್ರಮ ಸಂಖ್ಯೆ-65ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಮತ್ತು ಹಿಂದೂಸ್ತಾನ್ ಹಾರ್ಡ್‌ವೇರ್ಸ್ & ಎಲೆಕ್ಟ್ರಿಕಲ್ಸ್‌ನ ದಿ:20/07/13ರ ಬಿಲ್ ಸಂಖ್ಯೆ:920 ₹5,222/- ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಎಲೆಕ್ಟ್ರಿಕಲ್ಸ್ ಮೋಟಾರ್ ಪಂಪ್ ವರ್ಕ್ಸ್ & ಸೇಲ್ಸ್ ರ ದಿ:23/09/12ರ ಬಿಲ್ ಸಂಖ್ಯೆ:433 ₹1,230/- ಇದೆ. ಕೇಬಲ್ ವೈರ್ ಖರೀದಿ, ಜಿಐ ಪಂಪ್ ಥ್ರೆಡ್ಡಿಂಗ್ ಮತ್ತು ಟೆಂಪೋ ಬಾಡಿಗೆ ಬಾಬು ₹9,052/-ಗಳಿಗೆಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;
- xxxv) ಕ್ರಮ ಸಂಖ್ಯೆ-66ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಶ್ರೀ.ನವೀನ್‌ಕುಮಾರ್, ಜಲಗಾರರ 12 ತಿಂಗಳ ವೇತನ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;
- xxxvi) ಕ್ರಮ ಸಂಖ್ಯೆ-67ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಲಕ್ಷ್ಮಿ ರಿವೈಂಡಿಂಗ್ ವರ್ಕ್ಸ್, ಮುಳಬಾಗಿಲು ಸಂಸ್ಥೆಯ ದಿನಾಂಕ:29/11/13ರ ಬಿಲ್ ಸಂಖ್ಯೆ:79 ಮೊತ್ತ ₹11,000/- ಇದೆ. ಪಂಪ್ ಮೋಟಾರ್ ದುರಸ್ತಿಗೈದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xxxvii) ಕ್ರಮ ಸಂಖ್ಯೆ-69ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಪ್ರಸನ್ನ ಚೌಡೇಶ್ವರಿ ಎಲೆಕ್ಟ್ರಿಕಲ್ಸ್ & ಮೋಟಾರ್ ರಿವೈಂಡಿಂಗ್ ವರ್ಕ್ಸ್ ರವರ ದಿನಾಂಕ ನಮೂದಿರದ ಕ್ರಮ ಸಂಖ್ಯೆ:196 ಮತ್ತು 199ರ ಎರಡು ನಗದು ಬಿಲ್ ಒಟ್ಟು ಮೊತ್ತ ₹7,700/- ಇದೆ. ಎರಡು ಬಿಲ್ಲುಗಳಿಗೆ ಸೇರಿ ಒಂದೇ ಚೆಕ್ ಅನ್ನು ನೀಡಿದೆ;
- xxxviii) ಕ್ರಮ ಸಂಖ್ಯೆ-70ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ₹2,200/-ಗಳ ಹಣ ಸಂದಾಯ ರಸೀದಿ ಇದೆ ಮತ್ತು ಶ್ರೀ ವೆಂಕಟೇಶ್ವರ ಸೈಕಲ್ & ಎಲೆಕ್ಟ್ರಿಕಲ್ ಸ್ಟೋರ್ಸ್‌ನ ದಿ:01/01/14ರ ನಗದು \ ಕ್ರೆಡಿಟ್ ಬಿಲ್ ಸಂಖ್ಯೆ:309 ₹6,500/-ಗೆ ಇದೆ. ಪಂಪ್ ಮೋಟಾರ್ ದುರಸ್ತಿ ಬಾಬು ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;
- xxxix) ಕ್ರಮ ಸಂಖ್ಯೆ-71 ಮತ್ತು 72ರ ಖರ್ಚುಗಳಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿಗಳಿವೆ. ಗ್ರಾಮದ ಚರಂಡಿ ಸ್ವಚ್ಛತೆ ಕೂಲಿ ಬಾಬು ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ಮೊತ್ತವನ್ನು ಯಾರಿಗೆ ನೀಡಿದೆ? ಎಂದು ಹೇಳಿಲ್ಲ ಮತ್ತು ಸದರಿ ರಸೀದಿಗಳನ್ನು ನೀಡಿದವರ ಸಹಿ ಇಲ್ಲ;
- xl) ಕ್ರಮ ಸಂಖ್ಯೆ-75ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಲಕ್ಷ್ಮಿ ಬಾಲಾಜಿ ಸ್ಟೋರ್ಸ್, ಮುಳಬಾಗಿಲು ಸಂಸ್ಥೆಯ ನಗದು ಬಿಲ್ ದಿನಾಂಕ:18/12/13 (ಕ್ರಮ ಸಂಖ್ಯೆ ನಮೂದಿಲ್ಲ) ಮೊತ್ತ ₹1203/- ಇದೆ. ನೀರಿನ ಬಿಡಿ ಭಾಗಗಳ ಖರೀದಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xli) ಕ್ರಮ ಸಂಖ್ಯೆ-76ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿಯ ಕೂಲಿ ಬಾಬು ಶ್ರೀ.ಎಂ.ಶಂಕರ್ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;

- xli) ಕ್ರಮ ಸಂಖ್ಯೆ-76ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿಯ ಕೂಲಿ ಬಾಬು ಶ್ರೀ.ಎಂ.ಶಂಕರ್ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;
- xlii) ಕ್ರಮ ಸಂಖ್ಯೆ-77ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಲಕ್ಷ್ಮಿ ರಿವೈಂಡಿಂಗ್ ವರ್ಕ್ಸ್, ಮುಳಬಾಗಿಲು ಸಂಸ್ಥೆಯ ದಿನಾಂಕ:26/02/13ರ ಬಿಲ್ ಸಂಖ್ಯೆ:50 ಮೊತ್ತ ₹17,200/- ಇದೆ. ಪಂಪ್ ಮೋಟಾರ್ ದುರಸ್ತಿಗಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xliii) ಕ್ರಮ ಸಂಖ್ಯೆ-82ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿಯ ಕೂಲಿ ಬಾಬು ಶ್ರೀ.ಕೆ.ನಾರಾಯಣಪ್ಪ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ಹಣವನ್ನು ಬ್ಯಾಂಕ್‌ನಿಂದ ಸೆಲ್ಫ್ ಚೆಕ್ ಮುಖೇನ ಬ್ಯಾಂಕಿನಿಂದ ಪಡೆದುಕೊಂಡಿದೆ;
- xliv) ಕ್ರಮ ಸಂಖ್ಯೆ-83ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ಬಿಡಿ ಭಾಗಗಳು ಮತ್ತು ಕೂಲಿ ಬಾಬು ಶ್ರೀ.ಕೆ.ಎನ್.ನಾಗಯ್ಯ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಬಿಡಿ ಭಾಗಗಳನ್ನು ಖರೀದಿ ಮಾಡಿದ ಬಾಬು ದಾಖಲೆಗಳಿಲ್ಲ;
- xlvi) ಕ್ರಮ ಸಂಖ್ಯೆ-84ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿಯ ಕೂಲಿ ಬಾಬು ಶ್ರೀ.ನಾಗರಾಜ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xlvi) ಕ್ರಮ ಸಂಖ್ಯೆ-86ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಗ್ರಾಮದ ಸ್ವಚ್ಛತೆ ಕೂಲಿ ಬಾಬು ಶ್ರೀ.ಸೈಯ್ಯದ್ ಇಸ್ಮಾಯಿಲ್ ಎಂಬುವವರಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ;
- xlvi) ಕ್ರಮ ಸಂಖ್ಯೆ-87ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ, ಬಿಡಿಭಾಗಗಳ ಖರೀದಿ ಮತ್ತು ಟೆಂಪೋ ಬಾಡಿಗೆ ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಸದರಿ ರಸೀದಿಯನ್ನು ನೀಡಿದವರ ಸಹಿ ಇಲ್ಲ;
- xlviii) ಕ್ರಮ ಸಂಖ್ಯೆ-88ರ ಖರ್ಚಿಗೆ ಸಂಬಂಧಿಸಿದಂತೆ ದಿನಾಂಕ ನಮೂದಿರದ ಹಣ ಸಂದಾಯ ರಸೀದಿ ಇದೆ. ಪೈಪ್‌ಲೈನ್ ದುರಸ್ತಿಯ ಕೂಲಿ ಬಾಬು ಮತ್ತು ಬಿಡಿ ಭಾಗಗಳು ಎಂದು ಡಿಸಿ ಬಿಲ್ ವಹಿಯಲ್ಲಿ ದಾಖಲಾಗಿದೆ. ಬಿಡಿ ಭಾಗಗಳನ್ನು ಖರೀದಿ ಮಾಡಿದ ಬಾಬು ದಾಖಲೆಗಳಿಲ್ಲ ಮತ್ತು ಸದರಿ ಹಣವನ್ನು ಯಾರಿಗೆ ನೀಡಿದೆಯೆಂಬ ಬಗ್ಗೆ ನಮೂದಿಲ್ಲ ಹಾಗೂ ಹಣವನ್ನು ಸ್ವೀಕರಿಸಿದವರ ಸಹಿ ರಸೀದಿಯಲ್ಲಿಲ್ಲ;
- xlix) ಕ್ರಮ ಸಂಖ್ಯೆ-89ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ಪ್ರಸನ್ನ ಚೌಡೇಶ್ವರಿ ಎಲೆಕ್ಟ್ರಿಕಲ್ಸ್ ರವರ ನಗದು ಬಿಲ್ ದಿ:05/04/14 [ಕ್ರಮ ಸಂಖ್ಯೆ ಇಲ್ಲ] ಮೊತ್ತ ₹4,960/- ಇದೆ. ಆದರೆ,

- 1) ಕ್ರಮ ಸಂಖ್ಯೆ-90ರ ಖರ್ಚಿಗೆ ಸಂಬಂಧಿಸಿದಂತೆ ಶ್ರೀ ವೆಂಕಟೇಶ್ವರ ನೈಕಲ್ & ಎಲೆಕ್ಟ್ರಿಕಲ್ ಸ್ಟೋರ್ಸ್‌ನ ದಿ:24/03/14ರ ನಗದು ಬಿಲ್ \ ಇನ್‌ವಾಯ್ಸ್ ಸಂಖ್ಯೆ:939 ₹86,140.75ಗೆ ಇದೆ. ಆದರೆ, ಸದರಿ ನಗದು ಬಿಲ್ \ ಇನ್‌ವಾಯ್ಸ್‌ನ್ನು Paid & Cancelled ಎಂದು ನಮೂದಿಸಿ, 2 ಮತ್ತು 3ನೇ ಎದುರುದಾರರು ಸಹಿ ಮಾಡಿರುವುದರಿಂದ, ಸದರಿ ಬಿಲ್ಲಿನ ಬಾಬು ಹಣವನ್ನು ಸಂಸ್ಥೆಗೆ ನೀಡಿದೆ.
- 4) ಸದರಿ ಮೇಲೆ ಹೇಳಿದ ಖರೀದಿಗಳಿಗೆ ಸಂಬಂಧಿಸಿದಂತೆ ಆಹ್ವಾನಿಸಿದ ದರ ಪಟ್ಟಿ ಮತ್ತು ವೋಚರ್ ಇಲ್ಲ. ಕೆಎಫ್‌ಸಿ ಪರಿಚ್ಛೇದ 17 ಮತ್ತು 57 ಹಾಗೂ ಸಾಧಿಲ್ವಾರು ವೆಚ್ಚದ ಕೈಪಿಡಿ 1958, ನಿಯಮಗಳ ನಿಯಮ 55(49)(ಎ) ಗಳನ್ನು ಪಾಲಿಸದೇ ಇರುವುದರಿಂದ, ಸದರಿ ಖರೀದಿ \ ಖರ್ಚು ನಿಯಮಬಾಹಿರವಾಗಿದೆ;
- 5) ₹1 ಲಕ್ಷ ಮೀರಿದ ಖರೀದಿಗೆ ಕೆಟಿಪಿಪಿ ಕಾಯಿದೆ ಅನ್ವಯವಾಗುತ್ತದೆ. ಸದರಿ ಕಾಯಿದೆಯ ನಿಯಮಾವಳಿಗಳಿಂದ ತಪ್ಪಿಸಿಕೊಳ್ಳಲು ಸದರಿ ಖರ್ಚುಗಳನ್ನು ಬೇರೆ ಬೇರೆ ದಿನಾಂಕಗಳಂದು ಮಾಡಿರುವಂತೆ ಬಿಲ್ಲುಗಳನ್ನು ತಯಾರಿಸಿರುವುದು ಸಂಬಂಧಿಸಿದ ಬಿಲ್ಲುಗಳಿಂದ ಕಂಡು ಬಂದಿದೆ;
- 6) ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ನ ಲೆಕ್ಕಪತ್ರ ಮತ್ತು ಬಡ್ಜೆಟ್) ನಿಯಮಾವಳಿಗಳು, 2006ರ ನಿಯಮ 43ರನ್ವಯ ಪ್ರತಿ ಖರ್ಚಿಗೆ ಸಂಬಂಧಿಸಿದಂತೆ ಬಿಲ್ ಅಥವಾ ವೋಚರ್‌ಗಳು ಇರಬೇಕೆನ್ನುವುದು ಕಡ್ಡಾಯವಾಗಿದೆ. ಆದರೆ, ಸದರಿ ಖರ್ಚುಗಳಿಗೆ ಸಂಬಂಧಿಸಿದ ವೋಚರ್‌ಗಳು ಲಭ್ಯವಿಲ್ಲ. ಸದರಿ ಚೆಕ್‌ಗಳನ್ನು ಆಯಾಯ ವ್ಯಕ್ತಿ \ ಸಂಸ್ಥೆ ಹೆಸರಿಗೆ ನೀಡಿದ ಬಗ್ಗೆ ಸ್ವೀಕೃತಿಯನ್ನು ಪಡೆದ ಬಗ್ಗೆ ದಾಖಲೆಯಿಲ್ಲ. ಕಾರಣ, ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ನ ಲೆಕ್ಕಪತ್ರ ಮತ್ತು ಬಡ್ಜೆಟ್) ನಿಯಮಾವಳಿಗಳು, 2006ರ ನಿಯಮಗಳು ಮತ್ತು ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳು ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ;
- 7) ಸದರಿ ಬಿಲ್ಲುಗಳಲ್ಲಿ ಮಾರಾಟ ತೆರಿಗೆ ಮತ್ತು ಆದಾಯ ತೆರಿಗೆಯನ್ನು ಕಟಾಯಿಸಿ, ಆಯಾಯ ಇಲಾಖೆಯ ಲೆಕ್ಕ ಶೀರ್ಷಿಕೆಗೆ ಮೊತ್ತವನ್ನು ಜಮಾ ಮಾಡಿದ ದಾಖಲೆಗಳಿಲ್ಲ;
- 8) ಮೇಲಿನ ಉಪ ಖಂಡಿಕೆ-1ರ ಕ್ರಮ ಸಂಖ್ಯೆ-1 ರಿಂದ 3, 8, 9, 12, 13, 15, 16, 19, 20, 23, 25 ರಿಂದ 28, 33 ರಿಂದ 46, 50, 57, 68, 73, 74, 78 ರಿಂದ 81, 85 ಮತ್ತು 91 ಖರ್ಚುಗಳಿಗೆ ಸಂಬಂಧಿಸಿದಂತೆ, ಯಾವುದೇ ದಾಖಲೆಗಳಿಲ್ಲ;
- 9) ಚೆಕ್ ಸಂಖ್ಯೆ, ಮೊತ್ತ ಮತ್ತು ದಿನಾಂಕ ನಮೂದಿರದ ಬಿಲ್ಲು \ ಟ್ಯಾಕ್ಸ್ ಇನ್‌ವಾಯ್ಸ್‌ಗಳು::
 - i) ಶ್ರೀ ಪ್ರಸನ್ನ ಚೌಡೇಶ್ವರಿ ಎಲೆಕ್ಟ್ರಿಕಲ್ಸ್ & ಮೋಟಾರ್ ರಿವೈಂಡಿಂಗ್ ವರ್ಕ್ಸ್, ಮಂಡಿಕಲ್‌ನ ದಿ:17/09/13ರ ಬಿಲ್ ಸಂಖ್ಯೆ:134 ₹6,750/-;

332

- i) ಶ್ರೀ ಪ್ರಸನ್ನ ಚೌಡೇಶ್ವರಿ ಎಲೆಕ್ಟ್ರಿಕಲ್ಸ್ & ಮೋಟಾರ್ ರಿಪೇರಿಂಗ್ ವರ್ಕ್ಸ್, ಮಂಡಿಕಲ್ ನ ದಿ:17/09/13ರ ಬಿಲ್ ಸಂಖ್ಯೆ:134 ₹6,750/-;
- ii) ರೆಡ್ಡಿ ಎಲೆಕ್ಟ್ರಿಕಲ್ಸ್ ನ ನಗದು ಬಿಲ್ ಸಂಖ್ಯೆ:995, ದಿ:06/04/14 ಮೊತ್ತ ₹1,490/-;
- iii) ಅರುಣ ಟ್ರೇಡರ್ಸ್ ನ ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:8448, ದಿ:08/02/14 ಮೊತ್ತ ₹18,040.50, ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:9461, ದಿ:15/05/14 ಮೊತ್ತ ₹20,087.20 ಮತ್ತು ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:9465, ದಿ:17/05/14 ಮೊತ್ತ ₹20,983.95;
- iv) ಶ್ರೀ.ಪೂರ್ವಿಕಾ ಸ್ಟೋರ್ಸ್, ಮುಳಬಾಗಿಲು ಸಂಸ್ಥೆಯ ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:314 ದಿ:11/01/13 ಮೊತ್ತ ₹4,562/-, ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:494, ದಿ:14/08/13 ಮೊತ್ತ ₹33,971/-, ಇನ್‌ವಾಯ್ಸ್ ಸಂಖ್ಯೆ:496 ದಿ:15/02/13 ಮೊತ್ತ ₹48,841/- ಮತ್ತು ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:497, ದಿ:15/02/13 ಮೊತ್ತ ₹25,056.25;
- v) ಎಸ್‌ಆರ್‌ಕೆ ಎಲೆಕ್ಟ್ರಿಕಲ್ಸ್ ನ ನಗದು\ ಕ್ರೆಡಿಟ್ ಬಿಲ್ ಸಂಖ್ಯೆ:1933 ದಿ:29/10/12 ಮೊತ್ತ ₹8,500/- ಮತ್ತು ಬಿಲ್ ಸಂಖ್ಯೆ:1935 ದಿ:29/11/12 ಮೊತ್ತ ₹6,135/-;
- vi) ಮಂಜು ಎಂಟರ್‌ಪ್ರೈಸಿಸ್ ನ ಬಿಲ್ ಸಂಖ್ಯೆ:188 ದಿ:01/02/13 ಮೊತ್ತ ₹8,290/-;
- vii) ಹಿಂದುಸ್ಥಾನ್ ಹಾರ್ಡ್‌ವೇರ್ & ಎಲೆಕ್ಟ್ರಿಕಲ್ಸ್ ನ ಬಿಲ್ ಸಂಖ್ಯೆ:547 ದಿ:12/02/13 ಮೊತ್ತ ₹3,249.40, ಬಿಲ್ ಸಂಖ್ಯೆ:106 ದಿ:21/10/13 ಮೊತ್ತ ₹1,345/- ಮತ್ತು ಬಿಲ್ ಸಂಖ್ಯೆ:1661 ದಿ:16/05/14 ಮೊತ್ತ ₹991.70;
- viii) ಶ್ರೀ ನಂದಿ ಸ್ಟೋರ್ಸ್, ಮುಳಬಾಗಿಲು ಸಂಸ್ಥೆಯ ದಿ:18/09/13ರ ಟ್ಯಾಕ್ಸ್ ಇನ್‌ವಾಯ್ಸ್ ಸಂಖ್ಯೆ:3108 ಮೊತ್ತ ₹2,216/-;
- ix) ಶ್ರೀ ಲಕ್ಷ್ಮಿ ರಿಪೇರಿಂಗ್ ವರ್ಕ್ಸ್, ಯಲ್ಲೂರು, ಶ್ರೀನಿವಾಸಪುರ ತಾಲ್ಲೂಕ್ ಸಂಸ್ಥೆಯ ಈ ಕೆಳಗೆ ಹೇಳಿದ ರಸೀದಿಗಳು ಇವೆ -

ಕ್ರ.ಸಂ.	ದಿನಾಂಕ	ರಸೀದಿ ಸಂಖ್ಯೆ	ಮೊತ್ತ ₹ ಗಳಲ್ಲಿ
1	15/03/2014	04	3200.00
2	20/03/2014	05	9200.00
3	22/03/2014	06	9050.00
4	22/03/2014	09	13300.00
5	10/04/2014	08	3000.00
ಒಟ್ಟು ಮೊತ್ತ			37750.00

- x) ಶ್ರೀ ಗಂಗಾ ಇಂಜಿನಿಯರಿಂಗ್ ವರ್ಕ್ಸ್ ಸಬ್ ಮರ್ಸಿಬಲ್, ಮೋಟಾರ್ ರಿಪೇರಿಂಗ್ ಮತ್ತು ಪಂಪ್ ರಿಪೇರಿಂಗ್ ವರ್ಕ್ಸ್ ಸಂಸ್ಥೆಯ ಈ ಕೆಳಗೆ ಹೇಳಿದ ರಸೀದಿಗಳು ಇವೆ -


3	16/03/2013	ಅಸ್ಪಷ್ಟ	6100.00
4	10/04/2013	244	25700.00
5	25/06/2013	253	15900.00
6	25/06/2013	254	15950.00
7	30/06/2013	--	5800.00
8	23/07/2013	--	9770.00
9	10/07/2013	257	10100.00
10	10/07/2013	258	9400.00
11	10/08/2013	261	15500.00
12	10/08/2013	262	7810.00
13	20/08/2013	265	7010.00
14	20/08/2013	267	9000.00
15	20/08/2013	268	10700.00
16	20/09/2013	271	11700.00
17	20/09/2013	272	12350.00
18	10/11/2013	277	13500.00
19	10/11/2013	278	13200.00
20	10/03/2014	287	4900.00
21	10/03/2014	288	3800.00
22	10/03/2014	289	4200.00
23	10/03/2014	290	7150.00
24	15/03/2014	291	2950.00
25	15/03/2014	292	4500.00
26	10/03/2014	293	2800.00
27	11/10/2013	251	3050.00
ಒಟ್ಟು ಮೊತ್ತ			260460.00

- 10) ಆದರೆ, ಮೇಲಿನ ಉಪ ಖಂಡಿಕೆ-9ರ ಎಲ್ಲಾ ರಸೀದಿ \ ಟ್ಯಾಕ್ಸ್ ಇನ್‌ವಾಯ್ಸ್ \ ಬಿಲ್ಲುಗಳನ್ನು Paid & Cancelled ಎಂದು ನಮೂದಿಸಿ, 2 ಮತ್ತು 3ನೇ ಎದುರುದಾರರು ಸಹಿ ಮಾಡಿ, ಹಣವನ್ನು ಆಯಾಯ ಸಂಸ್ಥೆಗೆ ನೀಡಿದೆ;
- 11) ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ನ ಲೆಕ್ಕಪತ್ರ ಮತ್ತು ಬಡ್ಡೆಟ್) ನಿಯಮಾವಳಿಗಳು, 2006ರ ನಿಯಮ 43ರನ್ವಯ ಸಂದಾಯವಾದ ಪ್ರತಿ ಬಿಲ್ಲುಗಳ ಮೇಲೆ ಚೆಕ್ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಸದರಿ ಪಾವತಿಗಳು ನಿಯಮಬಾಹಿರವಾಗಿದೆ;

- 11) ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ನ ಲೆಕ್ಕಪತ್ರ ಮತ್ತು ಬಡ್ಜೆಟ್) ನಿಯಮಾವಳಿಗಳು, 2006ರ ನಿಯಮ 43ರನ್ವಯ ಸಂದಾಯವಾದ ಪ್ರತಿ ಬಿಲ್ಲುಗಳ ಮೇಲೆ ಚೆಕ್ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಸದರಿ ಪಾವತಿಗಳು ನಿಯಮಬಾಹಿರವಾಗಿದೆ;
- 12) ಮೇಲಿನ ಉಪ ಖಂಡಿಕೆ-1ರ ಒಟ್ಟು ಖರ್ಚಿನ ಪೈಕಿ ಕ್ರಮ ಸಂಖ್ಯೆ:7 ಮತ್ತು 78ರ ಖರ್ಚುಗಳನ್ನು ಹೊರತುಪಡಿಸಿ (ಸದರಿ ಮೊತ್ತ ಪಂಚಾಯತ್‌ನ ಉಳಿತಾಯ ಖಾತೆಗೆ ವರ್ಗಾವಣೆಯಾಗಿದೆಯೆಂದು ಕಂಡು ಬರುವುದರಿಂದ) ಉಳಿಕೆ ಒಟ್ಟು ₹14,31,640/-ಗಳು ನಿಯಮಬಾಹಿರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದುವರೆದು, ಮೇಲಿನ ಉಪ ಖಂಡಿಕೆ-9ರಲ್ಲಿನ ಒಟ್ಟು ಮೊತ್ತ ₹5,08,719/-ಗಳ ಪಾವತಿಯೂ ನಿಯಮಬಾಹಿರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾರಣ, ಒಟ್ಟು ₹19,40,359/-ಗಳಿಗೆ ಆ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿಕಾರಿಗಳಾದ 2 ಮತ್ತು 3ನೇ ಎದುರುದಾರರುಗಳು ಜವಾಬ್ದಾರರಾಗಿದ್ದಾರೆ.
9. ಮೇಲ್ಕಂಡ ಅಂಶಗಳು, ಕಡತದ ಸಂಗತಿಗಳು ಹಾಗೂ ದಾಖಲಾತಿಗಳನ್ನು ಮತ್ತು ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, 2 ಮತ್ತು 3ನೇ ಎದುರುದಾರರುಗಳ ವಿರುದ್ಧದ ನಡವಳಿಯನ್ನು ಕೈಬಿಡಲು ಸೂಕ್ತ/ ಸಮಂಜಸ/ ಸಮಾಧಾನಕರ ಕಾರಣ ತೋರಿಸಿಲ್ಲವೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
10. ಕಡತದಲ್ಲಿಯ ಸಂಗತಿಗಳು ಹಾಗೂ ದಾಖಲಾತಿಗಳಿಂದ, 2 ಮತ್ತು 3ನೇ ಎದುರುದಾರರುಗಳು ಸರ್ಕಾರಿ/ ಸಾರ್ವಜನಿಕ ನೌಕರರಾಗಿ ಪರಿಪೂರ್ಣ ಪ್ರಾಮಾಣಿಕತೆ, ಸಂಪೂರ್ಣ ಕರ್ತವ್ಯ ನಿಷ್ಠತೆ ಮತ್ತು ಸರ್ಕಾರಿ ಸೇವಕರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡ ದುರ್ವರ್ತನೆ/ ದುರ್ನಡತೆ ಮೇಲ್ನೋಟಕ್ಕೆ ಕಂಡು ಬರುತ್ತದೆ.
11. ದೂರಿನ 1ನೇ ಎದುರುದಾರರು ಸದರಿ ಖರ್ಚುಗಳ ಅವಧಿಯಲ್ಲಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ, 1ನೇ ಎದುರುದಾರರ ವಿರುದ್ಧದ ನಡವಳಿಯನ್ನು ಬಿಟ್ಟಿದೆ.
12. ಎರಡನೇ (2ನೇ) ಎದುರುದಾರರು ಪಂಚಾಯತ್ ಅಧ್ಯಕ್ಷರಾಗಿರುವುದರಿಂದ, ಸದರಿಯವರ ವಿರುದ್ಧ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸದರಿಯವರಿಂದ ದುರುಪಯೋಗದ ಮೊತ್ತವನ್ನು ವಸೂಲಿ ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ಪ್ರದತ್ತವಾದ ಅಧಿಕಾರದಡಿ, ಈಗ, ಈ ವರದಿ ಮೂಲಕ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ, ಹಾಗೂ 3ನೇ ಎದುರುದಾರರ ವಿರುದ್ಧದ ಇಲಾಖಾ ವಿಚಾರಣೆ ಮಾಡಲು, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 14(ಎ) ಅಡಿ ಈ ಸಂಸ್ಥೆಗೆ ವಹಿಸ ಬೇಕೆಂದು ಕೋರಿದೆ.

14. ಹಾಗೆಯೇ, ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ಕಲಂ 12(4)ರ ಪ್ರಕಾರ ಸಕ್ಷಮ ಪ್ರಾಧಿಕಾರವು, ಈ ವರದಿಯ ಮೇಲೆ ಏನು ಕ್ರಮ ಕೈಗೊಂಡಿದೆ ಅಥವಾ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಈ ವರದಿಯನ್ನು ಸ್ವೀಕರಿಸಿದ ಮೂರು ತಿಂಗಳೊಳಗೆ ಈ ಪ್ರಾಧಿಕಾರಕ್ಕೆ ತಿಳಿಸಲು ಹೇಳಿದೆ.


 (ನ್ಯಾಯಾಪೂರ್ತಿ ಎನ್.ಆನಂದ)
 ಉಪಲೋಕಾಯುಕ್ತ,
 ಕರ್ನಾಟಕ ರಾಜ್ಯ.
